



ಆತ್ಮಿನಿರತ ವ್ಯಕ್ತಿಗಳು
(narcissists) ಜೀವಿಗೆ
ಸಹಭಾಳುವೆ ಸಾಧ್ಯವಿದೆಯೇ?

278: ಹೊಸ ದಾರಿ - 18

ಆತ್ಮರಿತಯ (narcissism) ವರ್ತನೆಯ ಪರಿಕಯ ಹೋದಸಲ ಮಾಡಿಕೊಂಡೆವು. ಆತ್ಮಿನಿರತ ವ್ಯಕ್ತಿಗಳು (narcissists) ಸಂಬಂಧವನ್ನು ಹೇಗೆ ನೋಡುತ್ತಾರೆ ಎಂಬುದನ್ನು ಮಾಯಾ-ಮನೋಜ್ಞ ದಂಪತ್ತಿಯ ಫಂಟನೆಯೋಂದರ ಮೂಲಕ ತಿಳಿಯೋಣ.

ಭಾನುವಾರದ ಉಚ್ಚ ಹೋರಗೆ ಎಂದು ನಿರ್ಧಾರವಾಗಿತ್ತು. ಕಾರಿನಲ್ಲಿ ಕುಳಿತಮೇಲೆ ಹೋಟೆಲ್ ಯಾವುದನ್ನು ಚರ್ಚಿಸಿಯ ಅರ್ಥ ತಾಷಾದರೂ ಮುಗಿಯಲ್ಲಿ. ಕೊನೆಗೆ ಮಾಯಾ ಮನೋಜನಿಗೆ ಬಿಟ್ಟುಕೊಟ್ಟಳು. ಕಾರು ನಿಲ್ಲಿಸಿದಾಗ ಅರಿವಾಯಿತು: ಅದು ಮನನ್ಯ ಹೃತಿರದ, ಹಾಗೂ ತನಗೆ ವಿನೇನೂ ಇಷ್ಟವಾಗದ ಹೋಟೆಲ್! ಅವಳಾಯಿಸು ಮನೋಜನಿಗೂ ಗೊತ್ತು. ಅವನ ಉತ್ತರ? 'ಯಾವುದಾದರೂ ಸರಿ ಎಂದೆಯಲ್ಲ?' ಈ ಹೋಟೆಲ್ ಬೇಡವಾದಲ್ಲಿ ಮುಂಚೆಯೇ ತಿಳಿಸಬೇಕಿತ್ತು. ಒಳಗೆ ಕಾಲಿಟ್‌ಬ್ರೂಗ್ ಸಾಗ್ರಾತ್‌ಕಾರ್ಲಿ ಮನೋಜನನ್ನು ಗುರುತಿಸಿ ಕಾದಿರಿಸಿದ ಹೇಳುಲ್ ಕಡೆ ಕರೆದೊಯ್ದಳ್! ಮುಂಚೆಯೇ ಕಾದಿರಿಸಿದನ್ನು ಮಾಯಾ ಹೋಟಿಸಿದಾಗ, 'ಹೌದು, ಯಾಕೆಂದರೆ ನಿನು ಕೊನೆಗೆ ನನ್ನ ತಲೆಯಮೇಲೇ ಹೇರುತ್ತಿರುತ್ತಾ' ಅಂತ ಗೊತ್ತಿತ್ತು. ನನ್ನ ಪೂರ್ವತಯಾರಿಗೆ ಸ್ನಾಲ್‌ವು ಬೀಲಿಯಲ್ಲ!' ಎಂದು ಗದರಿದ.

ಇಲ್ಲಿ ಮನೋಜ ದೈವಾ ಮಾಡಲು ಒಳಗೊಳಿಗೆ ನಿರಾಕರಿಸಿದ್ದ ಮಾಯಾಜ್ಞಾಗೆ ಅಭಾತ ಹೆಚ್ಚಿದ್ದಲ್ಲದೆ ತಪ್ಪ ಆಯಿದು ಎನ್ನುವಂತಾಯಿತು. ಆತ್ಮಿನಿರತ ವ್ಯಕ್ತಿಗಳ ತಮಿವ್ಯು ಪೂರ್ವೇಸಿಕೊಳ್ಳಲು ಏನೇನು ತಂತ್ರ ಹಾಡುತ್ತಾರೆ ಎನ್ನುವಾದು ಇಲ್ಲಿ ಸ್ವಷ್ಟವಾಗುತ್ತದೆ. ಇಲ್ಲಾಕೆ ತನ್ನ ದುಖವನ್ನು ಹಂಚಿಕೊಂಡು, ಹೀಗೆ ಮಾಡಬೇಡ ಎಂದು ಗೊರೆದಿದ್ದರೆ. ಅಭಾವ ಮನೋಜನ ವರ್ತನೆಯು ಸಾಧುವಲ್ಲ ಎಂದಿದ್ದರೆ ಅವನು ಇನ್ನೊಂದು ತಂತ್ರಹಾಡಲು ಹೇಸುತ್ತಿರಲ್ಲಿ ಎಂಬುದು ಸ್ವಷ್ಟವಾಗಿದೆ. ಇಂಥ ಸಂಗಾತಿಯನ್ನು ನಿಭಾಯಿಸುವ ಬಗೆ ಹೇಗೆ?

ಪಕ್ಕೆ ಉಪಾಯವೆಂದರೆ, ಇಬ್ಬರ ನಡುವೆ ನಿಶಿರವಾದ ಸಿಮಾರೆಂಬೆಯನ್ನು ವಿಶೇಷ, ಅದನ್ನು ಕಟ್ಟಿಸಿಕೊಂಡಿರುವ ಪಾಲಿಸುವಾದು, ಹಾಗೂ ಅತಿಕ್ರಮಿಸಿದರೆ ವಿರೋಧಿಸುವಾದು. ವಿವರ ಹೀಗಿದೆ:

1. ಸಮರ್ಥನೆ, ವಿವರ ಬೇಡ, ನಿರ್ಧಾರ ಗಳಿಂದ್ಯಾಗಿರಲು: ಆತ್ಮಿನಿರತರು ನಿಮ್ಮನ್ನು ಅರ್ಥಮಾಡಿಕೊಳ್ಳಬುದ್ದ ಬದಲು ತಮ್ಮನ್ನು ಅರ್ಥಮಾಡಿಕೊಳ್ಳಲು ಒತ್ತಾಯಿಸುತ್ತು (ನನ್ನನ್ನು ಏನು ಅಂದುಕೊಂಡಿದ್ದೀರು?) ನಿಮ್ಮ ಮೇಲಿಯೇ ಹಿಡಿತ ಸಾಧಿಸುತ್ತಾರೆ. ಹಾಗಾಗೆ ಸ್ವಷ್ಟವಾಗಿ ನಿರಾಕರಿಸಿದರೆ ಸಾಕ. ಉದಾ., ಮೇಲಿನ ದೃವ್ಯಾಂತದಲ್ಲಿ ಮಾಯಾ, 'ಈ ಹೋಟೆಲ್ ನನಿವ್ಯುವಿಲ್, ನಿವು ತಿಂದುಬ್ಬಿ.' ಎಂದು ಕಾರಿನಲ್ಲೇ ಉಳಿಯಬಹುದಾಗಿತ್ತು. ಇಂಥ ಪ್ರಸಂಗದಲ್ಲಿ ಕಹಿಮೆ ಮಾತಾಡಿದ್ದ್ವಾ ಹಚ್ಚು ಅನುಕೂಲ. ಯಾಕೇ? ನಿಮ್ಮ ಹೇಳಿಕೆಯನ್ನು ನಿಮ್ಮ ವಿರುದ್ಧವೇ ತಿರುಗಿಸಲು ಸಂಗಾತಿ ಕಾಡಿರುತ್ತಾರೆ! ಅಲ್ಲದೆ ನಿಮ್ಮ ವಿಕಾರ, ಭಾವನೆ, ಹಾಗೂ ವರ್ತನೆಗಳ ಬಗೆಗೆ ಸಮಜಾಯಿಶಿ ಕೊಡಬೇಕಾಗಿಲ್ಲ. 'ನನಗೆ ಗೊತ್ತು, ನನ್ನ ನಿರ್ಧಾರ ಅರ್ಕಲು ಮುಂದಿನದು ಅಮೇಲ ನೋಡೋಣ, ಇದ್ದಿಂತ ಹೆಚ್ಚು ಮಾತಾಡಲು ನನಿವ್ಯುವಿಲ್, ಭಿನ್ನಾಭಿಪ್ರಾಯ ಇದ್ದರೂ ಹೊಂದರೆಯಲ್ಲ!' - ಮುಂತಾಗಿ ಹೇಳಿ ಮುಗಿಸಿ. ನಂತರ ಹಣಾಹಣಿ ಆದರೂ ಅದ್ದಿಯಲ್ಲ, ನಿಮ್ಮ ನಿಲುವನ್ನು ಬದಲಿಸುತ್ತಾರೆ.

2. ಕಳಚಿಕೊಳ್ಳಲು ಹಿಂದೆಯಬೇಡ: ಆತ್ಮಿನಿರತರ ವರ್ತನೆಯಿಂದ ಪದೇಪದೇ ಅವಮಾನ ಹಾಗೂ ಆತ್ಮವಿಹೀನತೆಯ ಭಾವ ಹುಟ್ಟಿದ್ದಲ್ಲಿ ತಕ್ಕಿಂಬ ಅಲ್ಲಿಂದ ದೂರವಾಗಿ. ಉದಾಹರಣೆಗೆ, ಗಡಿಯಾರ ನೋಡಿಕೊಂಡು 'ನನಗೆ ತಡವಾಯಿತು' ಎಂದು ಹೋರಿದ. ಯಾವುದಕ್ಕೆ ತಡವಾಯಿತು? ಯಾವುದಕ್ಕಾದರೂ ಸರಿ, ಮುಖ್ಯವಾಗಿ ಅವರಿಂದ ಕಳಚಿಕೊಳ್ಳಬುದಕ್ಕೆ!

ವ್ಯೇಯತ್ತಿಕ ವಿವರ ಕೊಡುವ ಅಗತ್ಯವಿಲ್ಲ. (ಇದಕ್ಕೆ ಮೊಬೈಲ್ ನಲ್ಲಿ ಅಲಾಮ್‌ ಇಟ್ಟುಕೊಂಡು, ಗಂಟೆಂದೂದ ತಕ್ಕಿಂಬ ಜಾಗ ಬಿಡಬಹುದು.) ಅಭಾವ 'ಇಂಥ ಮಾತುತ್ತಿತೆಯನ್ನು ಮುಂದುವರಿಸುವುದಕ್ಕೆ ಆಸಕ್ತಿ ಇಲ್ಲ. ಮತ್ತೆನಾದರೂ ಇದೆಯೇ?' ಎಂದು, ಉತ್ತರಕ್ಕೆ ಕಾಯದೆ ಮುಗಿಸಿಬಿಡಿ.

3. ಯಾವುದು ಸ್ನೇಹಿತ, ಅಸ್ವೀಕೃತ ಎಂಬುದನ್ನು ಮುಂಚೆಯೇ ತಿಳಿಯಪಡಿಸಿ: ಉದಾಹರಣೆಗೆ, ಆತ್ಮರಿತಯ ಸಂಗಾತಿ ನಿಮ್ಮನ್ನು ಬ್ಯಾಯಿಸುತ್ತಾರೆ, ಆದರೆ ಕೆಳಬಾಧಿ ಕೂಡಿದ್ದು, ನಿಮ್ಮ ಹೆಚ್ಚುವರನ್ನು ನಡುವುದು ತರಕಾಡದು; ಹಗುರವಾಗಿ ಟಿಂಡಿಸುತ್ತಾರೆ, ಆದರೆ ಅವಮಾನ ಕೂಡಿದ್ದು; ತಮ್ಮ ಅಭಿಪ್ರಾಯವನ್ನು ಎವೇ ಗಳಿಂದೂ ಪ್ರಕಟಿಸಿದೆ ನಿಮಗೆ ಕೆಷ್ಟೆ ಹೆಸರಿಡಬಾರದು - ಇತ್ತಾದಿ. ಇಷ್ಟಾದರೂ ಅವರ ಆಟಾಟೋಬ ಮುಂದುವರೆದಲ್ಲಿ, ಏನೇ ಆಗಲಿ ಸಂಪರ್ಕ ಕಡಿದುಕೊಳ್ಳಿ.

4. ನೇತ್ಯಾತ್ಮಕ ಪ್ರಶ್ನೆಗಳ ನೇರ ಉತ್ತರ ಬೇಡ: ಉದಾಹರಣೆಗಾಗಿ, ನಿಮ್ಮ ವಿಚಿಂದೆಯನ್ನು, ನಿಮ್ಮ ಹಳೆಯ ಪ್ರೇಮಿ, ಅಭಾವ ನಿಮ್ಮ ಕೆಲವು ವರ್ತನೆಗಳ ಬಗೆಗೆ ಪ್ರತಿಸುತ್ತಿದ್ದಳ್ಲಿ ನೇರವಾದ ಉತ್ತರ ಕೊಟ್ಟಿರ್ಲೇ, ಇನ್ನುಮ್ಮೆ ಪ್ರಶ್ನೆಗಳಿಂದು ಸ್ಥಿರಿಸಿಕೊಂಡಿರಿ. ಹಾಗಾಗಿ ಬುದ್ಧಿವಯಿತೆಯಿಂದ ಅಸ್ವಷ್ವವಾಗಿ ಉತ್ತರಿಸಿ. ಉದಾ... 'ಕೆಲವೊಮ್ಮೆ ಸಂದರ್ಭಕ್ಕೆ ಸರಿಯಾಗಿ ಇಂಥ ನಿರ್ಧಾರಗಳನ್ನು ಕೇಂದ್ರಿಣಿಸಿಕೊಂಡಾಗುತ್ತದೆ' ಎಂದೋ, 'ಮನುಷ್ಯರು ಬೆಳೆಯುವುದು ಹೀಗೆ ಅಲ್ಲವೇ?' ಎಂದೋ ಉತ್ತರಿಸಿ. ಇನ್ನೊಂದು ಕ್ರಮವೆಂದರೆ, ಆತ್ಮಿನಿರತರು ಮೆಚ್ಚಿದಂಥ ವಿವರ ಬದಲಾಯಿಸಿ. ಉದಾ: ಇಷ್ಟೊಂದು ಯಶಸ್ವಿ ಹೇಗೆ ಪಡೆದಿರಿ?

5. ನೇರವಾಗಿ ಎದುರಿ: ಆತ್ಮಿನಿರತರು ನಿಮ್ಮ ಮಾತಿನಲ್ಲಿ ಅಡ್ಡಬರುತ್ತ, ನಿಮ್ಮ ಸಹನೆಯ ಸ್ತಾಪರಿಕ್ಕೆ ಮಾಡುತ್ತಿದ್ದರೆ ನೇರವಾಗಿ ವಿವರ ಬೇಡ ಬಿಂದು. 'ಇದನ್ನು ಮತ್ತೆ ಮತ್ತೆ ಎತ್ತಿ ನನ್ನ ಆತ್ಮಾಭಿಮಾನಕ್ಕೆ ಪೆಟ್ಟುಕೊಳೆಬೇಕೆಂದು ಉದ್ದೇಶಿಸಿದೆಯೇ?' ಅಭಾವ, 'ನನಗೆ ಮಾತನಾಡಲು ಹೇಳಿ ನಿವೇ ಮಾತಾಡತ್ತಿದ್ದಿರಲ್ಲ?' ಎಂದು ನೇರವಾಗಿ, ಆದರೆ ನಿಭಾವಪ್ರಕಾರಿ ಕೇಳಿ. ಅನುಕೂಲ ಘಳಪ್ಪತಿಯನ್ನು ನಿರಿಷ್ಟುಸಬೇಡಿ.

6. ಸ್ಥಾನುಕಂಡ ಇರಲಿ: ಆತ್ಮಿನಿರತರು ವರಪಾಗಳ್ಳಿಂದ ಅಭಿಯಾಸ ಮಾಡಿರುತ್ತ, ನಿಮ್ಮ ಸಹನೆಯ ಸ್ತಾಪರಿಕ್ಕೆ ಮಾಡುತ್ತಿದ್ದರೆ ನೇರವಾಗಿ ವಿವರ ಬೇಡ ಬಿಂದು. 'ಇದನ್ನು ಮತ್ತೆ ಮತ್ತೆ ಎತ್ತಿ ನನ್ನ ಆತ್ಮಾಭಿಮಾನಕ್ಕೆ ಪೆಟ್ಟುಕೊಳೆಬೇಕೆಂದು ಉದ್ದೇಶಿಸಿದೆಯೇ?' ಅಭಾವ, 'ನನಗೆ ಮಾತನಾಡಲು ಹೇಳಿ ನಿವೇ ಮಾತಾಡತ್ತಿದ್ದಿರಲ್ಲ?' ಎಂದು ನೇರವಾಗಿ, ಆದರೆ ನಿಭಾವಪ್ರಕಾರಿ ಕೇಳಿ. ಅನುಕೂಲ ಘಳಪ್ಪತಿಯನ್ನು ನಿರಿಷ್ಟುಸಬೇಡಿ.

7. ಅತಿಕ್ರಮಣಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿದ್ಧವಾಗಿರಲಿ: ನಿವೇಳಿದ ಸಿಮಾರೆಂಬೆಯನ್ನು ಸಂಗಾತಿಯಲ್ಲಿ ಅತಿಕ್ರಮಿಸಲು ನೋಡಿದರೆ ಏನು ಮಾಡಬೇಕೆಂಬುದನ್ನು ಮಾನಿಸೆಯೇ ನಿರ್ಧಾರಿಸಿಕೊಂಡಿ; ಯಾವ ಕಾರಣಕ್ಕೂ ಬದಲಾಯಿಸಬೇಡಿ. ಉದಾ: ಇಂಥ ವರ್ತನೆಗೆ ನಿಮ್ಮೊಂದ ದೂರವಾಗುತ್ತೇನೇ ಎಂದು ಹೇಳಿದ್ದರೆ ಅಂಥ ವರ್ತನೆ ಕಂಡಾಗ ದೂರವಾಗಲೇಬೇಡು. ಯಾವುದಕ್ಕೂ ನಿರ್ಧಾರ ಸದಿಲವಾಗಿರಲಿ.

8. ಯಾರ ಅನುಮತಿಗೂ ಕಾಯಬೇಡಿ: ಪ್ರಸಂ ಅತಿರೆಕ್ಕೆ ಹೇಳಿದ್ದ ಉದಾಹರಣೆಗೆ ಕಾಯಬೇಡಿ ಶಾಶ್ವತತಾಗಾಗಿ ನಿರ್ಧಾರಿಸಿಕೊಂಡಿದ್ದರೆ ಅಭಾವ ನಿಮ್ಮ ವಿಚಿಂದೆಯನ್ನು ಬಿಡಬಹುದು. ಆಗ ಯಾರ ಅನುಮತಿಗೂ ಕಾಯಬೇಡಿ. ನಿಮ್ಮ ನೋಡಿ ನಿಮಗೆ ಅರ್ಥವಾದದ್ವೀ ಬೇರಾರಿಗೂ ಆಗಲಾರದು. ಅತರಂದ ಅನಿಸಿಕೆಯನ್ನು (gut feeling) ನಂಬಿ ಅನುಸರಿಸಿ.

ಪ್ರಯೋಗ 13: ಸಂಗಾತಿ ಆತ್ಮಿನಿರತರಾದಿದ್ದಲ್ಲಿ ಹೇಳಿನ ಪರಿಹಾರವನ್ನು ನಿಮ್ಮ ಬದುಕಿನಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂದು ಯೋಚಿಸಿ ಬರದಿಟ್ಟುಕೊಳ್ಳಿ. ಅದನ್ನು ಮತ್ತೆಮತ್ತೆ ಓದುತ್ತ ಹೊಸ ವಿಚಾರಗಳನ್ನು ಸೇರಿಸುತ್ತ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.

ವಾರದ ಪ್ರಯೋಗ: ಹೇಳಿನ ಕ್ರಮವನ್ನು ಜಾರಿಗೆ ತರಲು ಮನಸ್ಸು ಒಪ್ಪಿದ್ದಲ್ಲಿ ಹೀಗೆ ಯೋಚಿಸಿ: ನನ್ನ ಬಗೆಗೆ ನನಗೆ ಕರುಣೆ ಇಲ್ಲವಲ್ಲ? ಹೀಗೆಂದೆ? ಬಹುತ್ವ: ನಿಮ್ಮ ಬಾಲ್ಯದ ಗಾಯಗಳು ಗಂಭೀರವಾಗಿರಬಹುದು. ಹಾಗಾದರೆ ನಿಮಗೆ ಮನೋಚಿಕ್ಕಿಸಿ ಬೇಕಾದೀತು. ಗೊಂದಲವಾದರೆ ನನ್ನೊಂದನೆ ಒಂಬಡಿಕೊಳ್ಳಬಹುದು.

ವಾರದ ಪ್ರಯೋಗ: ಹೇಳಿನ ಕ್ರಮವನ್ನು ಜಾರಿಗೆ ತರಲು ಮನಸ್ಸು ಒಪ್ಪಿದ್ದಲ್ಲಿ ಹೀಗೆ ಯೋಚಿಸಿ:

ಸಂಪರ್ಕಕ್ಕೆ: 8494933888; Email: vinod.chebbi@gmail.com